

ತುಮಕೂರು ವಿಶ್ವವಿದ್ಯಾಲಯ

ವಿಶ್ವವಿದ್ಯಾಲಯ ಕಾರ್ಯಾಲಯ, ಜಿ.ಎಚ್.ರಸ್ತೆ, ತುಮಕೂರು - 572 103

ಸಂಖ್ಯೆ:ತು.ವಿ.ಶೈ.ವಿ:2022-23: 3700

ದಿನಾಂಕ: 19.10.2022

ಸುತ್ತೋಲೆ

ವಿಷಯ: ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವನ್ನು ಏರ್ಪಡಿಸಿರುವ ಕುರಿತು.

ಉಲ್ಲೇಖ: 1. Dr. Vinod Kumar, Dept. of Space ಇವರ ಪತ್ರ ದಿನಾಂಕ: 12.10.2022

2. ಮಾನ್ಯ ಕುಲಪತಿಯವರ ಅನುಮೋದನೆ ಕಂಡಿಕೆ(58) ದಿನಾಂಕ:18.10.2022

* * *

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, Department of Space, Government of India ಇವರು ದಿನಾಂಕ: ದಿನಾಂಕ 08, 09 ಜೂನ್ 2023 ರಂದು ಎರಡು ದಿನಗಳ International Conference on Space Mission Operation ಆಯೋಜಿಸಿದ್ದು, ಆಸಕ್ತ ಬೋಧಕರು ಸದರಿ ಸಮ್ಮೇಳನದ ಸದುಪಯೋಗ ಪಡೆಯಲು ತಿಳಿಸಿದ್ದು ಹೆಚ್ಚಿನ ಮಾಹಿತಿಗಾಗಿ ಈ ಸುತ್ತೋಲೆಯೊಂದಿಗೆ ಪತ್ರವನ್ನು ಲಗತ್ತಿಸಿದೆ.

ಕರಡು ಪತ್ರವು ಮಾನ್ಯಕುಲಸಚಿವರಿಂದ ಅನುಮೋದಿಸಲ್ಪಟ್ಟಿದೆ.

ಆದೇಶದ ಮೇರೆಗೆ,

Mangalagauru

ಉಪಕುಲಸಚಿವರು

ಉಪಕುಲ ಸಚಿವರು

ಶೈಕ್ಷಣಿಕ ವಿಭಾಗ

ತುಮಕೂರು ವಿಶ್ವವಿದ್ಯಾಲಯ

ತುಮಕೂರು

ಅಡಕ : Dr. Vinod Kumar, Dept. of Space ಇವರ ಪತ್ರ.

ಗೆ,

1. ಮುಖ್ಯಸ್ಥರು, ಎಲ್ಲಾ ಅಧ್ಯಯನ ಮತ್ತು ಸಂಶೋಧನ ವಿಭಾಗ, ತುಮಕೂರು ವಿಶ್ವವಿದ್ಯಾಲಯ, ತುಮಕೂರು
2. ಪ್ರಾಂಶುಪಾಲರು, ವಿಶ್ವವಿದ್ಯಾಲಯ ಘಟಕ ಮತ್ತು ಸಂಯೋಜಿತ ಕಾಲೇಜುಗಳು, ತುಮಕೂರು ವಿಶ್ವವಿದ್ಯಾಲಯ, ತುಮಕೂರು.

ಪ್ರತಿಗಳು:

1. ಮಾನ್ಯ ಕುಲಪತಿಯವರ ಆಪ್ತ ಕಾರ್ಯದರ್ಶಿಗಳು, ತುಮಕೂರು ವಿಶ್ವವಿದ್ಯಾಲಯ, ತುಮಕೂರು.
2. ಸಿಸ್ಟಂ ಅನಾಲಿಸ್ಟ್, ತುಮಕೂರು ವಿಶ್ವವಿದ್ಯಾಲಯ, ತುಮಕೂರು.-ವೈಬ್ ಸೈಟ್‌ನಲ್ಲಿ ಪ್ರಕಟಿಸುವುದು ಹಾಗೂ ಕಾಲೇಜುಗಳಿಗೆ ಇ-ಮೇಲ್ ಮಾಡುವುದು.
3. ಕಚೇರಿ ಪ್ರತಿ.

[Instituteheads] International Conference on Spacecraft Mission Operations (SMOPS-2023)

asi@ursc.gov.in <asi@ursc.gov.in>
To: instituteheads@ursc.gov.in

Wed, Oct 12, 2022 at 1:23 PM

Dear All

Greetings from ASI !!!

ISTRAC/ ISRO, ASI and IAA are collaborating to organize an **International Conference on "Spacecraft Mission Operations (SMOPS)"** with theme of **"Emerging Technologies and Automation in Ground and Space Segment of mission operations (ETAGS)"**. The first SMOPS conference is planned to be organized in Bangalore, India during **June 08-09, 2023**.

The objective of this unique conference is to associate and connect with the various space agencies, start-ups, industry and academia within and outside India. The conference aims to bring all space leaders together to share their views on existing technologies and its challenges, while previewing the state of the art technologies that are being conceived globally to make space mission operations more secure and robust. This conference will also provide a unique platform to boost the synergy between academia, industry and other space agencies


For further details kindly visit <https://smops2023.istrac.gov.in>

We request you to encourage your team to actively participate and submit the abstract related to topics mentioned on website and make this unique conference a grand success.

For Abstract submission kindly visit <https://iaaspace.org/event/international-conference-on-spacecraft-mission-operations-smops-2023/#about>

Executive Council, ASI, thanks you all for encouragement and looking forward for your active participation in the activities of ASI.

With Best Wishes and Regards,
डॉ. विनोद कुमार, Dr. Vinod Kumar,
निदेशक, संवर्धन निदेशालय /Director, Promotion Directorate, इन-स्पेस /IN-SPACe
कार्यपालक सचिव, ए०सो०इ०/Executive Secretary, ASI
अंतरिक्ष विभाग, भारत सरकार / Department of Space, Govt. of India
बेंगलूरु / Bengaluru – 560094
भारत, INDIA

Compliments to all the Faculty

12/10/22

IMPORTANT NOTE:

ISRO Satellite Centre (ISAC) was renamed as U R Rao Satellite Centre (URSC). Hence, the existing domain (isac.gov.in) is changed to new domain ursc.gov.in resulting into change of e-mail address from user@isac.gov.in to user@ursc.gov.in. Please note this change and update your contact details for new domain (ursc.gov.in).

गोपनीयता सूचना: यह ई मेल अपने संलग्न दस्तावेजों के साथ केवल अभीष्ट प्राप्तकर्ता (ओं) के उपयोग के लिए है। इस ई मेल में गोपनीय और विशेषाधिकृत सूचनार्यें भी हो सकती हैं। इनका अनाधिकृत पुनरीक्षण, उपयोग अथवा वितरण निषिद्ध है। यदि आप अभीष्ट